



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಮಂಗಳವಾರ, ೦೬, ಫೆಬ್ರವರಿ, ೨೦೨೪(ಮಾಘ, ೧೭ ಶಕವರ್ಷ, ೧೯೪೫) BENGALURU, TUESDAY, 06, FEBRUARY, 2024(MAGHA, 17, SHAKAVARSHA, 1945)	ನಂ. ೬೩ No. 63
-----------------------	---	------------------

## ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 203 ಬೆಂಗಳೂರು 2023(ಇ)

ಕರ್ನಾಟಕ ಸರ್ಕಾರದ ಸಚಿವಾಲಯ

ವಿಕಾಸ ಸೌಧ, 4ನೇ ಮಹಡಿ,

ಬೆಂಗಳೂರು, ದಿನಾಂಕ: 06.02.2024

## ಅಧಿಸೂಚನೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಪ್ರಕರಣ 4-ಎ ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕು, ಸಂಕೇಶ್ವರ ಪಟ್ಟಣದ ಹಾಲಿ ಪುರಸಭೆ ಎಲ್ಲೆಯನ್ನು ಸ್ಥಳೀಯ ಯೋಜನಾ ಪ್ರದೇಶವೆಂದು ಈ ದಿನದಿಂದ ಜಾರಿಗೆ ಬರುವಂತೆ ಈ ಮೂಲಕ ಘೋಷಿಸಿದೆ ಹಾಗೂ ಸದರಿ ಕಾಯ್ದೆಯ ಕಲಂ 2(7)(ಬಿ) ರಲ್ಲಿನ ಅವಕಾಶದಂತೆ ಸಂಕೇಶ್ವರ ಪುರಸಭೆ ಯೋಜನಾ ಪ್ರಾಧಿಕಾರವಾಗಿ ಕೂಡಲೇ ಜಾರಿಗೆ ಬರುವಂತೆ ಕಾರ್ಯನಿರ್ವಹಿಸತಕ್ಕದ್ದು ಹಾಗೂ ಕಾಯ್ದೆಯ ಕಲಂ 4(ಎ)(4) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಸದರಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು ತಯಾರಿಸಿ ಸರ್ಕಾರದ ಅನುಮೋದನೆ ಪಡೆಯುವವರೆಗೆ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಯೋಜನಾಬದ್ಧ ಬೆಳವಣಿಗೆಗಳಿಗೆ ಪೂರಕವಾಗುವಂತೆ ಈಗಾಗಲೇ ಸಕ್ಷಮ ಪ್ರಾಧಿಕಾರಗಳಿಂದ ಭೂ ಪರಿವರ್ತನೆ ಆದೇಶ ಪಡೆದು ವಿನ್ಯಾಸ ಅನುಮೋದನೆಗೆ ಸ್ವೀಕೃತವಾಗುವ ಪುಸ್ತಕವೆಗಳಿಗೆ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡ ವಿನ್ಯಾಸದಲ್ಲಿನ ನಿವೇಶನಗಳಿಗೆ ಕಟ್ಟಡ ಪರವಾನಿಗೆ ಪ್ರಕರಣಗಳನ್ನು ಪರಿಗಣಿಸಿ ಸಮೀಪದಲ್ಲಿರುವ ಬೈಲಹೊಂಗಲ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರ್ಕಾರವು ಅನುಮೋದಿಸಿರುವ ವಲಯ ನಿಯಮಾವಳಿಗಳಲ್ಲಿನ ಪರಿಭಾಷೆ; ಉಪವಿಭಜನೆ ನಿಯಮಾವಳಿಗಳು; ಕಟ್ಟಡ ನಿಯಮಾವಳಿಗಳನ್ನು ಪಾಲಿಸಿ ಅಭಿವೃದ್ಧಿ ಬೆಳವಣಿಗೆಗಳನ್ನು ಯೋಜನಾಬದ್ಧವಾಗಿ ನಿಯಂತ್ರಿಸಲು ಕ್ರಮವಹಿಸತಕ್ಕದ್ದು.

ಅನುಬಂಧ-I ರಲ್ಲಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ವಿವರಗಳನ್ನು ಹಾಗೂ ಅನುಬಂಧ-II ರಲ್ಲಿ ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆಯ ವಿವರಗಳನ್ನು ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ

(ಲತಾ.ಕೆ)

ಸರ್ಕಾರದ ಅಧೀನ ಕಾರ್ಯದರ್ಶಿ,  
(ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ),  
ನಗರಾಭಿವೃದ್ಧಿ ಇಲಾಖೆ

### ಅನುಬಂಧ-I

ಕ್ರಮ ಸಂಖ್ಯೆ:	ಪಟ್ಟಣ : ಗ್ರಾಮಗಳ ಹೆಸರು	ವಿವರ
1.	ಸಂಕೇಶ್ವರ ಗ್ರಾಮ	ಗ್ರಾಮರಾಣ ಹಾಗೂ ಪೂರ್ಣ ಕಂದಾಯ ಗ್ರಾಮ (ಸ.ನಂ:01 ರಿಂದ 460 ರವರೆಗೆ)

### (ಲತಾ.ಕೆ)

ಸರ್ಕಾರದ ಅಧೀನ ಕಾರ್ಯದರ್ಶಿ,  
(ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ),  
ನಗರಾಭಿವೃದ್ಧಿ ಇಲಾಖೆ

### ಅನುಬಂಧ-II

ಸಂಕೇಶ್ವರ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆಯು 'ಎ' ಬಿಂದುವಿನಲ್ಲಿ ಅಂದರೆ ಸಂಕೇಶ್ವರ ಪಟ್ಟಣದ ಸ.ನಂ. 205 ರ ವಾಯವ್ಯ ಮೂಲೆಯಲ್ಲಿ ಪ್ರಾರಂಭವಾಗುತ್ತದೆ. ನಂತರ ಇದೇ ಸ.ನಂ.205, 457ರ ಉತ್ತರದ ಗಡಿಯ ಮೂಲಕ ಆಗ್ನೇಯಾಭಿಮುಖವಾಗಿ ಹಾಗೂ ಈಶಾನ್ಯಾಭಿಮುಖವಾಗಿ ಚಲಿಸುತ್ತಾ ಸ.ನಂ. 457 ರ ಈಶಾನ್ಯ ಮೂಲೆಯಲ್ಲಿ ಸಂಧಿಸುತ್ತದೆ. ನಂತರ ಸ.ನಂ. 456, 215ರ ಪಶ್ಚಿಮ ಗಡಿಯ ಮೂಲಕ ಉತ್ತರಾಭಿಮುಖವಾಗಿ ಚಲಿಸುತ್ತಾ ಸ.ನಂ. 215ರ ವಾಯವ್ಯ ಮೂಲೆಯಲ್ಲಿ ಸಂಧಿಸುತ್ತದೆ. ನಂತರ ಸ.ನಂ. 455ರ ಪಶ್ಚಿಮ ಗಡಿಯ ಮೂಲಕ ಈಶಾನ್ಯಾಭಿಮುಖವಾಗಿ ಚಲಿಸುತ್ತಾ ಸ.ನಂ. 455ರ ಉತ್ತರದ ಮೂಲೆಯಲ್ಲಿ ಸಂಧಿಸುತ್ತದೆ. ನಂತರ ಸ.ನಂ. 455, 215, 454, 453ರ ಉತ್ತರದ ಗಡಿಯ ಮೂಲಕ ಪೂರ್ವಾಭಿಮುಖವಾಗಿ ಚಲಿಸುತ್ತಾ ಸ.ನಂ. 453ರ ಈಶಾನ್ಯ ಮೂಲೆಯಲ್ಲಿ ಸಂಧಿಸುತ್ತದೆ. ನಂತರ ಇದೇ ಸ.ನಂ. 450ರ ಪೂರ್ವದ ಗಡಿಯ ಮೂಲಕ ನೈರುತ್ಯಾಭಿಮುಖವಾಗಿ ಹಾಗೂ ಆಗ್ನೇಯಾಭಿಮುಖವಾಗಿ ಚಲಿಸುತ್ತಾ ಸ.ನಂ. 453ರ ಆಗ್ನೇಯ ಮೂಲೆಯಲ್ಲಿ ಸಂಧಿಸುತ್ತದೆ. ನಂತರ ಸ.ನಂ. 240, 241, 244ರ ಪೂರ್ವದ ಗಡಿಯ ಮೂಲಕ ಆಗ್ನೇಯಾಭಿಮುಖವಾಗಿ ಚಲಿಸುತ್ತಾ ಹಳ್ಳವನ್ನು ದಾಟಿ ಸ.ನಂ. 250 ರ ವಾಯವ್ಯ ಮೂಲೆಯನ್ನು ಸಂಧಿಸುತ್ತದೆ. ನಂತರ ಇದೇ ಸ.ನಂ. 250ರ ಉತ್ತರದ ಗಡಿಯ ಮೂಲಕ ಪೂರ್ವಾಭಿಮುಖವಾಗಿ ಚಲಿಸುತ್ತಾ, ಸಂಕೇಶ್ವರದಿಂದ ಅಂಕಲಿಗೆಗೆ ಹೋಗುವ ಹಾಲಿ ರಾಜ್ಯ ಹೆದ್ದಾರಿ ಸಂಖ್ಯೆ 98 ನ್ನು (ಗ್ರಾಮ ನಕ್ಷೆಯನ್ವಯ ಚಕ್ಕಡಿ ರಸ್ತೆ) ದಾಟಿ ಇದೇ ಸ.ನಂ 250, 251, 264, 265ರ ಉತ್ತರದ ಗಡಿಯ ಮೂಲಕ ಪೂರ್ವಾಭಿಮುಖವಾಗಿ ಚಲಿಸುತ್ತಾ ಸ.ನಂ. 265 ರ ಈಶಾನ್ಯ ಮೂಲೆಯಲ್ಲಿ ಸಂಧಿಸುತ್ತದೆ. ನಂತರ ಸ.ನಂ. 266 ರ ಉತ್ತರದ ಗಡಿಯ ಮೂಲಕ ಈಶಾನ್ಯಾಭಿಮುಖವಾಗಿ ಚಲಿಸುತ್ತಾ ಸಂಕೇಶ್ವರದಿಂದ ನಿಡಸೋಲಿಗೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯನ್ನು ದಾಟಿ ಸ.ನಂ. 297,298,300 ಹಾಗೂ 301ರ ಉತ್ತರದ ಗಡಿಯ ಮೂಲಕ ಪೂರ್ವಾಭಿಮುಖವಾಗಿ ಚಲಿಸುತ್ತಾ ಸ.ನಂ. 301ರ ಈಶಾನ್ಯಮೂಲೆಯಲ್ಲಿ ಸಂಧಿಸುತ್ತದೆ. ನಂತರ ಸ.ನಂ. 301, 302, 303, 304 ಹಾಗೂ 305ರ ಪೂರ್ವದ ಗಡಿಯ ಮೂಲಕ ದಕ್ಷಿಣಾಭಿಮುಖವಾಗಿ ಚಲಿಸುತ್ತಾ ಸಂಕೇಶ್ವರದಿಂದ ಕಮತನೂರಕ್ಕೆ ಹೋಗುವ ಗ್ರಾಮ ರಸ್ತೆಯನ್ನು ದಾಟಿ ಸ.ನಂ. 306, 307, 308, 309, 310 311 ಹಾಗೂ 312ರ ಪೂರ್ವದ ಗಡಿಯ ಮೂಲಕ ದಕ್ಷಿಣಾಭಿಮುಖವಾಗಿ ಚಲಿಸುತ್ತಾ ಸಂಕೇಶ್ವರದಿಂದ ಕಲಾದಿಗೆಗೆ ಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ: 44 ನ್ನು ದಾಟಿ ಸ.ನಂ. 313, 314, 458, 315, 316, 317, 321, 322, 323, 324, 325, 326 ರ ಪೂರ್ವದ ಗಡಿಯ ಮೂಲಕ ದಕ್ಷಿಣಾಭಿಮುಖವಾಗಿ ಚಲಿಸುತ್ತಾ ಸಂಕೇಶ್ವರದಿಂದ ಹುಕ್ಕೇರಿಗೆ ಹೋಗುವ ಗ್ರಾಮ ರಸ್ತೆಯನ್ನು ದಾಟಿ ಸ.ನಂ. 327 ರ ಈಶಾನ್ಯ ಮೂಲೆಯಲ್ಲಿ ಸಂಧಿಸುತ್ತದೆ. ನಂತರ ಸ.ನಂ. 327, 328, 391,392, 394, 395ರ ಪೂರ್ವದ ಗಡಿಯ ಮೂಲಕ ನೈರುತ್ಯಾಭಿಮುಖವಾಗಿ ಚಲಿಸುತ್ತಾ ನಿಪ್ಪಾಣಿಯಿಂದ ಬೆಳಗಾವಿಗೆ ಹೋಗುವ ಹಾಲಿ ರಾಷ್ಟ್ರೀಯ ಹೆದ್ದಾರಿ ಸಂ: 4ನ್ನು ದಾಟಿ ಸ.ನಂ. 396, 412 413, 414 ಹಾಗೂ 416 ರ ಪೂರ್ವದ ಗಡಿಯ ಮೂಲಕ ನೈರುತ್ಯಾಭಿಮುಖವಾಗಿ

ಚಲಿಸುತ್ತಾ ಹಿರಣ್ಯಕೇಶಿ ನದಿಯನ್ನು ದಾಟಿ ಸದರಿ ನದಿಯನ್ನು ಒಳಗೊಂಡಂತೆ ವಾಯುವ್ಯಾಭಿಮುಖವಾಗಿ ಹಾಗೂ ನೈರುತ್ಯಾಭಿಮುಖವಾಗಿ ಚಲಿಸುತ್ತಾ ಸದರಿ ನದಿಯನ್ನು ದಾಟಿ ಸ.ನಂ. 76ರ ಆಗ್ನೇಯ ಮೂಲೆಯಲ್ಲಿ ಸಂಧಿಸುತ್ತದೆ. ನಂತರ ಇದೇ ಸ.ನಂ. 76ರ ದಕ್ಷಿಣ ಗಡಿಯ ಮೂಲಕ ಪಶ್ಚಿಮಾಭಿಮುಖವಾಗಿ ಚಲಿಸುತ್ತಾ ಹಿಟಣಗಿಯಿಂದ ಸಂಕೇಶ್ವರಕ್ಕೆ ಹೋಗುವ ಚಕ್ಕಡಿ ರಸ್ತೆಯನ್ನು ದಾಟಿ 76, 77, 78 ದಕ್ಷಿಣ ಗಡಿಯ ಮೂಲಕ ವಾಯುವ್ಯಾಭಿಮುಖವಾಗಿ ಚಲಿಸುತ್ತಾ ಸ.ನಂ. 78ರ ನೈರುತ್ಯ ಮೂಲೆಯಲ್ಲಿ ಸಂಧಿಸುತ್ತದೆ. ನಂತರ ಸ.ನಂ. 109ರ ಪೂರ್ವ ಗಡಿಯ ಮೂಲಕ ದಕ್ಷಿಣಾಭಿಮುಖವಾಗಿ ಚಲಿಸುತ್ತಾ ಸ.ನಂ. 109ರ ಆಗ್ನೇಯ ಮೂಲೆಯಲ್ಲಿ ಸಂಧಿಸುತ್ತದೆ. ನಂತರ ಇದೇ ಸ.ನಂ.109ರ ದಕ್ಷಿಣ ಗಡಿಯ ಮೂಲಕ ವಾಯುವ್ಯಾಭಿಮುಖವಾಗಿ ಚಲಿಸುತ್ತಾ ಸ.ನಂ. 109ರ ನೈರುತ್ಯ ಮೂಲೆಯಲ್ಲಿ ಸಂಧಿಸುತ್ತದೆ. ನಂತರ ಸ.ನಂ.109, 110ರ ಪಶ್ಚಿಮ ಗಡಿಯ ಮೂಲಕ ಉತ್ತರಾಭಿಮುಖವಾಗಿ ಚಲಿಸುತ್ತಾ ಸಂಕೇಶ್ವರದಿಂದ ಗಡಿಹಿಂಗ್ಲಜಗೆ ಹೋಗುವ ರಾಜ್ಯ ಹೆದ್ದಾರಿ ಸಂ. 134ನ್ನು ದಾಟಿ ಸ.ನಂ. 126, 127, 128, 129ರ ಪಶ್ಚಿಮ ಗಡಿಯ ಮೂಲಕ ಉತ್ತರಾಭಿಮುಖವಾಗಿ ಚಲಿಸುತ್ತಾ ಹಾಗೂ ಸ.ನಂ. 129ರ ಉತ್ತರ ಗಡಿಯ ಮೂಲಕ ಪೂರ್ವಾಭಿಮುಖವಾಗಿ ಚಲಿಸಿ ನಂತರ ಸ.ನಂ. 129, 131, 132, 133, 135, 136, 137, 138, 139, 140ರ ಪಶ್ಚಿಮ ಗಡಿಯ ಮೂಲಕ ಉತ್ತರಾಭಿಮುಖವಾಗಿ ಚಲಿಸುತ್ತಾ ಸೊಲ್ಲಾಪೂರದಿಂದ ಸಂಕೇಶ್ವರಕ್ಕೆ ಹೋಗುವ ಗ್ರಾಮ ರಸ್ತೆಯನ್ನು ದಾಟಿ ಸ.ನಂ. 186 187, 189, 190, 192, 194, 195, 200, 201, 202, 203, 204ರ ಪಶ್ಚಿಮ ಗಡಿಯ ಮೂಲಕ ಉತ್ತರಾಭಿಮುಖವಾಗಿ ಚಲಿಸುತ್ತಾ ಬೆಳಗಾವಿಯಿಂದ ನಿಪ್ಪಾಣಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ನಂ.4 ನ್ನು ದಾಟಿ ಸ.ನಂ. 205ರ ಪಶ್ಚಿಮ ಗಡಿಯ ಮೂಲಕ ಉತ್ತರಾಭಿಮುಖವಾಗಿ ಹಾಗೂ ಈಶನ್ಯಾಭಿಮುಖವಾಗಿ ಚಲಿಸುತ್ತಾ ಸಂಕೇಶ್ವರ ಪುರಸಭೆ ಗಡಿಯ ಪ್ರಾರಂಭದ 'ಎ' ಬಿಂದುವಿನಲ್ಲಿ ಅಂದರೆ ಸಂಕೇಶ್ವರ ಪಟ್ಟಣದ ಸ.ನಂ. 205ರ ಉತ್ತರದ ಮೂಲೆಯಲ್ಲಿ ವಿಲೀನವಾಗುತ್ತದೆ.

**(ಲತಾ.ಕೆ)**

ಸರ್ಕಾರದ ಅಧೀನ ಕಾರ್ಯದರ್ಶಿ,  
(ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ),  
ನಗರಾಭಿವೃದ್ಧಿ ಇಲಾಖೆ